

೧೨. | ನಿಕುಲೈಗ್ ಬರವೆರಿ ಯೆಂಕ್ ದಿಂಜ ಉಪ್ಪುನೆಡ್, ಕಾಕಜಿಡ್ಲಾ ಮಶಿ ಡ್ಲಾ ಬರವೆರಿ ಯೆಂಕ್ ಮನನ್ ಇತ್ತಜಿ; ಆಂಡಲಾನಮ ಸಂಕ್ಯಾಫ್ ಪೂರ್ತಿ ಆ ದುಪ್ಪು ಲೆಕ್ಕ, ಯಾನ್ ನಿಕುಲೈ ಕೈಶಡೆಗ್

ಬತ್ತದ್, ಮೈಯೋಗೆ ಮೈಯೋಗೆ ಕೂದು ಪಾಶೆರೆ ಅಂದದ್, ಯೆಂಕ್ ಅಶೆ ಉಂಡು.

೧೩. ಜಪ್ಪುದಾಳು ಅಯಿ ನಿನ ಸತ್ಯಾ ದಿ ಬಾಲ್ಳು ನಿನನ್ ವಾಂದಿಪುವೆರ್. ಅಮೆನ್.



ಯೋಗೋಪನಿಷತ್ ೨

ಮೂಜನೆ ಪತ್ರಿಕೆ.

೧ ಸಂಧಿ.

ಬರಿಯೆ ಶಾನ್ ಸತ್ಯಾಡು ಪ್ರಿಯಿ ಮಲ್ಪು ಪ್ರಿಯಿ ಇತ್ತಿ ಗಾಯಗ್ ಬರೆಪಿನಿ—

೧. ಪ್ರಿಯಿ ಇತ್ತಿನಾಯಿ, ನಿನ ಜಿವಾ ಕ್ಕಾಗು ಯೆಡ್ಡೆ ಅಪಿ ಪ್ರಕಾರ, ಮೂಶೆಶ ವಿಫಯೆಡು ನಿಕ್ ಯೆಡ್ಡೆ ಅವಾಡು, ಸ್ತ ಸ್ತಲ ಉಪ್ಪಾಡು ಅಂದದ್, ಯೆಂಕ್ ಅಪೈಕೆ ಉಂಡು.

೨. ದಾಯೆಗಂದಂತ ಸಪ್ಪಾದರೆ ಬತ್ತದ್, ಇ ಯೆಂಚ ಸತ್ಯಾಡು ನಡಪು ವ ಅಂದದ್, ನಿನ ಸತ್ಯಾಗು ಸ್ವಾಕ್ಷಿ ಪಂ ಗಾ, ಯಾನ್ ಬಪಾಳ ಸಂಕ್ಯಾಫ್ ಪ ಡೆವಾಂಡೆ.

೩. ಯೆನ ಬಾಲ್ಳು ಸತ್ಯಾಡು ನಡ ಪುವೆರ್ ಅಂದದ್, ಕೈಗು ಸಂಕ್ಯಾಫ್ ಡು ಯೆಂಕ್ ಮಲ್ಪು ಸಂಕ್ಯಾಫ್ ಇತ್ತಿ.

೩. | ಪ್ರಿಯಿ ಇತ್ತಿನಾಯಿ, ಇ ಸ ಪ್ಪಾದರೆಗೆಲಾ ಪರದೈಶದಾಕುಳೆಗೆಲಾ ಮಲ್ಪುನೆನ್ ನಂಬಿಗೆ ಅದ್ ಮಲ್ಪುವ.

೬. ಅಕುಳು ಸ್ವಾಕ್ಷಿ ದುಂಬು ನಿನ ಪ್ರಿಯಿಗ್ ಸ್ವಾಕ್ಷಿ ಪಂದೆರ್. ಅಕುಳೆನ್ ದೈ ವೆರೆಗ್ ಯೋಗ್ಗ ಅದ್ ಕಡಮುಡ್ಡು ಕಾ ಪ್ಪಡ, ಯೆಡ್ಡೆ ಮಲ್ಪ;

೭. ದಾಯೆಗಂದಂತ ಅಕುಳು ಪಿದ ಯಿದ ಜನಾಕುಳೆಡ್ ವಾಲಾ ದೆತ್ತಾಗಂದೆ, ಅಯ ಪುದರ್ಗ್ ಬ್ಯಾಡಾದ್ ಪಿದಾ ಡಿಯೆರ್.

೮. ಅಂಚಾಂಡ ನಮ ಸತ್ಯಾಗು ಪಾ ಪಾಡಿ ಕೆಲಸದಾಕುಳು ಅಪಿ ಲೆಕ್ಕ, ಇಂಚಿ ತ್ತಿನಾಕುಳೆನ್ ಶೆರವಾಗ್ಗಾಡಾಪುಂಡು.

೯. ಯಾನ್ ಸ್ವಾಕ್ಷಿ ಬರೆಯೆ, ಅಂಡ ಲಾ ಅಕುಳೆಡ್ ದುಂಬುದಾಯೆ ಅದು

೩. ೨೫.

ಪೈರೆ ಅಪೈಕ್ಕ್ ಇತ್ತಿ ದಿಯ್ಯಿತ್ತಿಪೆ ಯೆಂ
ಕುಳೆನ್ ದೆತ್ತಾಣುಜೆ.

೧೦. ಐತಾದ್ ಯಾನ್ ಬಂನಗ, ಆ
ಯೆ ಮುಳ್ಳು ಅಯ ಕೆಲಸಾಳೆನ್ ನೆನೆಪು
ಮುಳ್ಳಾಣುಪೆ; ದಾನೆಂದಂಡ ಯೆಂಕುಳೆ
ಮಿತ್ತ ಪಡಿಕೆ ಪಾಶೆರ್ತಾಡ್ ಬಗುಲುಪೆ;
ಬಾಕ್ ಉಂದು ಇಯ್ಯುಪುಜಿ ಆಂದದ್,
ಅಯೆ ಶಾನ್ ಸಪ್ಪಾಡರೆನ್ ಶೆರಾವಾ
ಣಂದೆ, ಶೆರಾವಾಣೆಯೆರೆ ಮನಸ್ ಇತ್ತಿ
ನಾಕುಳೆನ್ ಶಲೆಶದ್, ಸ್ತುತೆ ಪಿದಾಯಿ
ಪಾಡುವೆ.

೧೧. ಪ್ರಿತಿ ಇತ್ತಿನಾಯಾ, ಪಡಿಕೆಂಚಿ
ಶ ಪಾಡದಾಯೆ ಅವಂದೆ, ಯೆಡೆಂಚಿ
ಪಾಡದಾಯೆ ಅಲ. ಯೆಡೆ ಮುಳ್ಳುನಾ
ಯೆ ದೈವೆರೆಡ್ ಉಳೆ; ಪಡಿಕೆ ಮುಳ್ಳುನಾ
ಯೆ ದೈವೆರೆನ್ ಶುಯಿಜೆ.

೧೨. ದೆಮೈತ್ತಿಯೆ ಮುಶೆರೆಡ್ಲಾ
ನತ್ತಾಡುಲಾ ಸಾಕಿ ಪುಂದಿಯೆ; ಅಂಡ
ಯೆಂಕುಳುಲಾ ಸಾಕ್ಷಿ ಪುಟ್ಟ. ಬಾಕ್ ಯೆಂ
ಕುಳೆ ಸಾಕ್ಷಿ ನಿಜ ಅದುಂಡು ಅಂದದ್
ಪಿಂಬರ್.

೧೩. ಯೆಂಕ್ ದಿಂಜ ಬರೆವೆರೆ ಇತ್ತೆಂ
ಡ್; ಅಂಡಲಾ ಮುಶೆರೆಡ್ಲಾ ಲೈಖನಿಡ್
ಲಾ ನಿಕ್ ಬರೆವೆರೆ ಯೆಂಕ್ ಮನಸ್ ಇಜ್ಜಿ;
೧೪. ಅಂಡ ಯಾನ್ ಬೈಗ ನಿನ್
ಶುವೆ ಅಂದದ್, ಯೆಂಕ್ ಅಶೆ ಉಂಡು;
ಅಪಗ ನಮ ಮೈಣೆ ಮೈಣೆಗ್ ಶು
ದು ಪಾಶೆರ್ತಾಣೆಂಬ.

೧೫. ನಿಕ್ ಸಮಾಧಾನ ಉಪ್ಪಡ್.
ಸ್ನೈಪಿಶೆರ್ ನಿನ್ ವಾಂದಿಪುವೆರ್. ಸ್ನೈ
ಪಿಶೆರ್ ಪುದರ್ ಪುದರ್ ಪಂಡದ್
ವಾಂದಿಪುಲ.



ಯೂದೆ

ಬರೆತಿ ಪತ್ರಿಕೆ.

ಯೆ ಸು ತ್ರಿಸ್ತ ದಾನೆಲಾ ಯಾಕ್ಯಾ
ಬು ಸಪ್ಪಾಡರೆಲಾ ಅದು
ಪ್ಪಿ ಯೂದೆ ಅಮೆ ಅಯಿ ದೈವೆರೆ
ಡ್ ಪರಿಶುದ್ಧ ಮಲ್ತದಿನಾಕುಳುಲಾ ಯೆ
ಸು ತ್ರಿಸ್ತಡ್ ಕಾಡದಿನಾಕುಳುಲಾ ಅದು
ಪ್ಪಿ ಲೆತ್ತದಿನಾಕುಳೆಗ್—

೧. ಕರುಣಾಲಾ ಸಮಾಧಾನಲಾ ಪ್ರಿ
ತಿಲಾ ನಿಕುಳೆಗ್ ಪೊಚ್ಚ ಅವಡ್.

೨. ಪ್ರಿತಿ ಇತ್ತಿನಾಕುಳೆ, ನಂಕ್ ವಾ
ಟ್ಟುಗು ಉಪ್ಪು ರಕ್ಷಣೆದ ವಿಫಯೆಡು
ನಿಕುಳೆಗ್ ಬರೆವೆರೆ ಯಾನ್ ಪುಣಿ ಸಾಸ
ಮುಳ್ಳುನಾಯಾದ್—ವಾರ ಪರಿಶುದ್ಧವಂತೆ